

ರಾಘವೇಂದ್ರ ಪಾಟೀಲ್ ರವರ ತೇರು ಕಾದಂಬರಿಯಲ್ಲಿನ ವಾಸ್ತವಿಕತೆಯ ಹೊಳಹಂಗಳು

ಅಯ್ಯಪ್ಪ

ಸಹಾಯಕ ಪ್ರಾಧ್ಯಾಪಕರು

ಸಿ.ಜಿ. ಬೆಲ್ಲದ ಸರ್ಕಾರಿ ಪ್ರಥಮ ದಜ್ರೆ ಕಾಲೇಜು

ಅಕ್ಕಿ ಅಲೂರು, ಹಾನಗಲ್.

ಹಾವೇರಿ.

Article Link: <https://aksharasurya.com/2023/07/ayyappa/>

ರಾಘವೇಂದ್ರ ಪಾಟೀಲರು ರಚಿಸಿರುವಂತಹ ತೇರು ಕಾದಂಬರಿಯನ್ನು ಒಂದು ನೀಳ್ಳಯಂತೆಯೋ ಅಥವಾ ಒಂದು ಜಾನಪದ ಅಥವಾ ಜನಾಗಿಕ ಅಧ್ಯಯನದಂತೆಯೂ ನೋಡಬಹುದು. ತೇರು ಕೃತಿಯು ಧರಮನಟ್ಟಿ ದೇಸಗತಿಯ ಸ್ಥಾಪನೆಯ ಕಾಲದಿಂದಲೇ ಪ್ರಾರಂಭವಾಗುತ್ತದೆ. ಹೊಸ ದೇಸಾಯಿ ಧರಮಟ್ಟಿಯಲ್ಲಿ ತನ್ನ ಮನೆ ದೇವರಾದ ವಿಶ್ವಲನ ಒಂದು ಭವ್ಯದೇವಾಲಯವನ್ನು ಕಟ್ಟಿಸುತ್ತಾನೆ, ಹೊನ್ನ ಕಳಸದ ಬ್ರಹ್ಮ ಕಲ್ಲಿನ ಚಕ್ರಗಳು ಆ ದೇವಾಲಯದ ತೇರು ಇಡೀ ದೇಸಗತಿಯ ಪ್ರತಿಷ್ಠೆಯ ಸಂಕೇತ ಆದರೆ ಮೊದಲನೆಯ ರಥೋತ್ಸವದ ಸಂದರ್ಭದಲ್ಲಿಯೇ ಆ ತೇರು ನೂರಾರು ಜನರು ಪ್ರಯತ್ನಿಸಿದರೂ ಚಲಿಸುವುದಿಲ್ಲ; ಮತ್ತು ಶಾಸ್ತ್ರದ ಅಯ್ಯನವರು ನರಬಲಿ ಆಗಬೇಕೆಂದು ಹೇಳುತ್ತಾರೆ, ಕೊನೆಗೆ ಕೆಳ ಜಾತಿಯ ಬಡ ದ್ಯೋಪಷ್ಟ ಎಂಬುವನ ಮಗನನ್ನು ಬಲಿ ಕೊಟ್ಟ ನಂತರ ತೇರು ಚಲಿಸುತ್ತದೆ. ಈ ಶಾಸ್ತ್ರಕಾಗಿ ದ್ಯೋಪಷ್ಟನಿಗೆ ದೇಸಾಯಿಯಿಂದ ಕಣ್ಣೆಗುದ್ದಿ ಎಂಬ ಉಳಿನಲ್ಲಿ ಎಂಟಿಕರೆ ಜಮೀನು ಇನಾಮಾಗಿ ದೊರೆಯುತ್ತದೆ ಮತ್ತು ಅಂದಿನಿಂದ ಪ್ರತಿ ವರ್ಷ ದ್ಯೋಪಷ್ಟ ಅಥವಾ ಅವನ ವಂಶದವರು ರಥೋತ್ಸವದ ದಿನ ರಥದ ಚಕ್ರಕ್ಕೆ ಹಣೆ ಒಡೆದುಕೊಂಡು ರಕ್ತ ತಿಲಕದ ಸೇವೆಯ ಆಚರಣೆಯು ಪ್ರಾರಂಭವಾಗುತ್ತದೆ. ಆದರೆ ಕಾಲಕ್ರಮದಲ್ಲಿ ಜನರಿಗೆ ದೇವರಲ್ಲಿ ಮತ್ತು ರಥೋತ್ಸವದಲ್ಲಿಯ ನಂಬಿಕೆ ಕಡಿಮೆಯಾಗುತ್ತದೆ. ಇನಾಮಿನ ಜಮೀನನ್ನು ಮೋಸದಿಂದ ಆ ಉಳಿನ ಗೌಡ ತನ್ನದಾಗಿಸಿಕೊಳ್ಳುತ್ತಾನೆ.

ದೇಶಗತಿಯಂತಹ ಉಳಿಗಮಾನ್ಯ ವ್ಯವಸ್ಥೆಯಾಗಲಿ ಆಧುನಿಕ ಪ್ರಜಾತಂತ್ರ ವ್ಯವಸ್ಥೆಯನ್ನು ಬಲಪಡಿಸಿ ಶಾಶ್ವತಗೋಳಿಸಲು ಗುಡಿ-ಗೋಪರಗಳು, ಸಾಮೂಹಿಕ ಉತ್ಸವಾಚರಣೆಗಳನ್ನು, ದೇವಾಲಯಗಳನ್ನು, ಮಸಿದಿಗಳನ್ನು, ಚಚುರ್ಗಳನ್ನು

ನಿರ್ಮಾಣವುದು ಇದೆ ನೆಲೆಯಲ್ಲಿ ದರೋಚೆಕೋರ ವೆಂಕೋಬರಾವ ರಂಗೋಪಟವರ್ಧನನ ದೇಸಾಯಿ ಆಗಿ ವಿಶ್ವಲ ದೇವರ ಗುಡಿ ಮತ್ತು ಅದರ ಬೃಹತ್ ತೇರು ನಿರ್ಮಾಣಿಸಿರುತ್ತಾನೆ.

ಧಾರ್ಮಿಕ ಆಚರಣೆಗಾಗಿ ತಮ್ಮ ಪ್ರತಿಷ್ಠಾನಿಗಾಗಿ ಒಂದು ಬಗೆಯ ಹಿಂಸೆಯನ್ನು ವ್ಯೇಭವಿಕರಿಸುತ್ತವೆ ಅಲ್ಲದೇ ಅದನ್ನು ಅನಿವಾರ್ಯವಾಗಿಸುತ್ತವೆ. ಇಂತಹ ಧಾರ್ಮಿಕ ಆಚರಣೆಯಲ್ಲಿ ಸಾಮೂಹಿಕ ನಂಬಿಕೆ ನರಬಲಿ ಉರಿನ ಕ್ಷೇಮಕ್ಷಾಗಿ ಸಿಡಿ ಏರುವುದು, ಕೋಂಡ ಹಾಯಿವುದು, ಓಕಲಿ ಆಡುವುದು, ಕರೆಗೆ ಹಾರವಾಗುವುದು, ದೇವದಾಸಿಯರು ಸತಿಯಾಗುವುದು, ಇವರೆಲ್ಲರೂ ಕೆಳವರ್ಗದವರೇ ಅಥವಾ ಸ್ತೀಯರೇ ಆಗಿರುತ್ತಾರೆ.

ಪಾಟೀಲರು ಗೋಕಾವಿ ಬಸ್ತಾಸ್ವಾಂಡಿನಲ್ಲಿ ಕುಳಿತಿರುವಾಗ ಧರಮನಟ್ಟಿಯ ಸ್ವಾಂವಪ್ಪನು ರಂಗೋಪಟವರ್ಧನ ದೇಸಾಯಿಯು ಕಟ್ಟಿರುವ ವಿಶ್ವಲ ಮಂದಿರ ಮತ್ತು ತೇರಿನ ಚರಿತ್ರೆಯನ್ನು ಅದರ ಹಿನ್ನಲೆಯನ್ನು ಹೇಳುತ್ತಾ ಕಢೆ ಗೋಂದಲಿಗ್ಗಾರ ಹಾಡಿನ ಮೂಲಕ ಪ್ರಾರಂಭವಾಗುತ್ತದೆ. ದೇಸಗತಿ ಹಾಳಾದರು ದೇಸಾಯಿಯವರಿಂದ ನಿರ್ಮಾಣವಾದ ವಿಶ್ವಲ ಮಂದಿರ ಹಾಗೆ ಉಳಿದಿರುವುದನ್ನು ಹೇಳುತ್ತಾ, ದೇವಸ್ಥಾನ ಮತ್ತು ತೇರನ್ನು ಕುರಿತು ಒಂದರಿಂದ ಎರಡು ಗೇಣು ದಪ್ಪವಾದ ಎರಡು ಮೂರು ಆಳ ಎತ್ತರವಾದ ಕಲ್ಲಿನ ಗಾಲಿಗಳು ಆ ಗಾಲಿಗಳ ಮೇಲೆ ಗಿಡ ಬಳ್ಳಿಗಳ ಸುಳಿವುಗಳು ಗಾಲಿಗಳ ನಟ್ಟನಡುವೆ ಎರಡು ಮಳದಗಲದ ಗುಂಭ ಗುಂಭದ ನಡೂಮಧ್ಯೆ ಮಳದಗಲದ ಆರುಪಾರು ರಂದ್ರ ಆ ರಂದ್ರದೊಳಗಿಂದ ಹಾದು ಒಂದು ಮಳ ಉದ್ದ ಹೊರಗೆ ಚಾಚಿದ ಮರದ ಅಜ್ಞಿನ ಮತ್ತು ಆ ಅಜ್ಞಿಗೆ ಸಿಗಿಸಿದ ರಟ್ಟೆ ಗಾತ್ರದ ಕಬ್ಬಿಣದ ಕೇಲುಗಳು ಹೀಗೆ ತೇರಿನ ವರ್ಣನೆಗಳು ಅಂದರೆ ಮಜಲಿನ ರೂಪದಲ್ಲಿ ಎಂಟು ದಿಕ್ಕಿಗೂ ಆದಿಶೇಷನೆಂಬ ಸರ್ವವು ಮಾಗಿನ ಇಡೀ ಬ್ರಹ್ಮಾಂಡವನ್ನು ಹೊತ್ತೊಂದು ನಿಂತಿರುವುದು ಎರಡಾನೆ ಮಜಲಿನ್ನಾಗ ಎಂಟು ದಿಕ್ಕಿಗೂ ಮುಖಿ ಮಾಡಿದ ಐರಾವತಗಳು ತಮ್ಮ ಸೋಂಡಿಲನ್ನು ಮೆಲಕ್ಕೆತ್ತಿ ನಾಲ್ಕು ಮಜಲುಗಳನ್ನು ಹೊತ್ತು ನಿಂತಿರುವುದು. ಮೂರನೆಯ ಮಜಲಿನ್ನಾಗ ಮತ್ತೊಂದು ಕೋಮ್ರ, ಇಲ್ಲಿ, ಹಗ್ಗಣ, ಹಂದಿಗಳಾದಿಯಾಗಿ ನಾನಾ ನಮೂನೆಯ ಕಾಟುಕ ಜೀವಗಳು ಮೇಲಿನ ಮೂರು ಮಜಲನ್ನು ಹೊತ್ತು ನಿಂತಿರುವುದು. ನಾಕನೇ ಮಜಲಿನ್ನಾಗ ಬಿಲ್ಲು ಬಾಣಗಳು, ಬಿಲ್ಲುಗಳು ಭಂಟರು ಕತ್ತಿ ಕತ್ತಾರರು, ಕಡುಗಲಿ ಬಂಟಾರು, ಭಾಯಿಯಾಡುವ ಸಿಂಹ, ಶಾದೂಲ ಮುಖಿವು, ಆರನೆ ಮಜಲಿನ್ನಾಗ ವಾನಿ ಸರಸೋತಿ, ಗಜ್ಜೆಕಟ್ಟಿದ ನವಲೋ, ವೇದಾದಗ್ರಂಥವು, ಮೇಲೆ ಕಳಸಾವು,

ಸಿಂಗಾರ ಪ್ರಭೇದ್ಯೈ ಸೂರ್ಯಾಬಿಂಬಿದ ಬಳಗ ಚಂದ್ರಾನ ಬಿಂಬ ನೆತ್ತಿಯ ತುದಿಗೆ ಸಹಸ್ರಾರದ ಕಳಸ.

ಹೀಗೆ ತೇರಿನ ವರ್ಣನೆ ಮುಂದುವರೆದು ದೇವರಿಗೆ ಬೆಳ್ಳಿಯ ನೀಲಾಂಜನೆಯದಾಗ ತುಪ್ಪವನ್ನು ಸುರವಿ ಬ್ರಹ್ಮಿಗೆ ದೀಪದ ಕಡಕಿ ಮುಡಿಸುತ್ತಾರೆ. ಅಷ್ಟರಲ್ಲಿ ಜೋರಾಗಿ ಗಾಳಿ ಬಿಸಿ ದೀಪಗಳು ನಂದಿಹೋಗುತ್ತವೆ. ಭಟರು ಮನದಾಗ ಯಾಕಪ್ಪಾ ಅಪಶಕುನ ಅಂತ ತಿಳಿದು ಮತ್ತೇ ದೀಪ ಹಜ್ಜಲು ಹೋಗುತ್ತಾರೆ, ಮತ್ತೇ ಗಾಳಿ ಬಿಸಿ ದೀಪ ನಂದಿ ಹೋಗುತ್ತದೆ. ಆಗ ಭಟರು ಹಳೆಬನನ್ನು ಕರೆದು ಶಾಶ್ವದ ಅಯ್ಯನವರನ್ನು ಕರೆದು ತಾ ಎಂದು ಕಳುಹಿಸುತ್ತಾರೆ. ಆಗ ಶಾಶ್ವದ ಅಯ್ಯನವರು ಶಾಶ್ವ ನೋಡಿ ತೇರು ಎಳೆವುದು ತರವಲ್ಲ ಅದಕ್ಕೆ ಅಪಶಕುನ, ಬಲಕ್ಕೆ ಅಪಶಕುನ, ಹಿಂದೆ ಅಪಶಕುನ, ಮುಂದೆ ಅಪಶಕುನ ಎಂದು ಹೇಳುತ್ತಾನೆ. ಕಾರಬಾರಿಯವನು ಶಾಶ್ವದ ಅಯ್ಯನವರನ್ನು ಬ್ಯಾದು ದೇಸಾಯರ ವಾಡಕ್ಕೆ ಬರುತ್ತಾನೆ. ಜ್ಯೈತ್ರಿ ಶುಕ್ಕದ ಶ್ರಯೋದಾಶಿಯ ದಿನವೋ ತದಗೀ ಎಂಬುವ ಸಮೂಹಾರ್ಥಕರಾಗೆ ಸ್ವಾಮಿಯ ತೇರು ಎಳಿಯುವುದು ಎಂದು ಹೇಳಿ ಉರಲ್ಲಿ ಡಂಗಾರ ಹಾಕಿ ಎಲ್ಲಾ ನಂಟರನ್ನು ಕರೆತರಲು ಹೇಳುತ್ತಾರೆ. ಆದರೆ ಆ ಮುಹೂರ್ತದಂದು ತೇರು ಎಳೆಯಲು ಆಗುವುದಿಲ್ಲ. ಮತ್ತೇ ದೇಸಾಯರು ಲಿಲಾವತಿ ರಾಣಿಯನ್ನು ಜೊತೆಗೆಂದು ಸ್ವಾಮಿಯ ಗರ್ಭಗುಡಿಗೆ ಹೋಗಿ ನಾನಾವಿದದ ಪೂಜೆ ನಮಸ್ಕಾರಗಳನ್ನು ಮಾಡಿ ವಿಶ್ಲೇಷಣೆ ತೇರಿನಲ್ಲಿ ಕುಳ್ಳರಿಸಿ, ತೇರಿಗೆ ಆರತಿ ಎತ್ತಿ ಎಳೆಯಲು ಪೂರಂಭಿಸುತ್ತಾರೆ, ಆಗಲೂ ಸಹ ತೇರು ನೆಲವನ್ನು ಬಿಟ್ಟು ಕದಲುವುದಿಲ್ಲ, ಆಗ ಮಂತ್ರಿ ಶ್ರಿಯಂಬಕ ಭಟನು ಡಂಣಾಯಕನನ್ನು ಕರೆಸಿ ಆರುನೂರು ಕುದುರೆಗಳನ್ನು ಆರುನೂರು ಎತ್ತುಗಳನ್ನು ಕೂಡಿಹಾಕಿ ಅಚ್ಚಿಗೆ ಹಗ್ಗಿ ಹಾಕಿ ತೇರನ್ನು ಎಳೆಸಲು ಪ್ರಯತ್ನಿಸುತ್ತಾರೆ. ಆದರೆ ತೇರು ನೆಲವನ್ನು ಬಿಟ್ಟು ಕದಲುವುದಿಲ್ಲ. ಆಗ ದೇಸಾಯರು ಶಾಶ್ವದ ಅಯ್ಯನವರನ್ನು ಕರೆತಂದು ಅಯ್ಯನವರು ಅಪಶಕುನದ ನುಡಿ ಹೇಳುತ್ತಾನೆ ಅದಕ್ಕೆ ಪರಿಹಾರ ಎಂದು ಕೇಳಲು ಶಾಶ್ವದ ಅಯ್ಯನವನು ಕವಡೆ ಹಾಕಿ ಹೊತ್ತಿಗೆ ತೆಗೆದು ಲೆಕ್ಕ ಮಾಡಿ ಹೇಳುತ್ತಾನೆ. ಶಾಶ್ವ ನುಡಿಯುವುದನ್ನು ನುಡಿದೇನು ದೊರೆಯೆ ನರಮನುಷ್ಯ ನಾನು ನನಗೇನು ತಿಳಿಯಿದು.

ಹರ ಹರ ನನ್ನ ಮಾದೇವೈ

ಎಂದು ಮುಂದೆ ಹೀಗೆ ಹೇಳುತ್ತಾನೆ

ಹಿಂಡಿ ಹಾಕದ ಆಕಳು ಹಿಂಡಿತು ಹೆಗೋ

ಕಾಳು ಹಾಕದ ಕುದುರೆ ಓಡಿತು ಹೆಂಗೆ

ನರಮನುಸ ಕೆಟ್ಟಿಸಿದ ತೇರು ನಿನ್ನಾದೋ, ನನಗೇನು ಕೊಟ್ಟಿಯೋ ಮುಂದೆ ನಡಸಾಕೆ

ನರಮನಸನ್ನೊರತು ಮತ್ತೇನು ಬ್ಯಾಂಡೋ

ಅಯ್ಯನವರು ನರಮನುಷ್ಯ ಎಂದ ಹೂಡಲೇ ದೇಸಾಯಿ ಗಾಬರಿಯಾಗಿ ವಾಡೆಂಬಳಗೆ ನಾವು ಇಬ್ಬರೆ, ನಾವು ಇಲ್ಲದಿದ್ದರೆ ದೇಸಗತಿಯ ಗತಿ ಹೆಂಗೋ ಎಂದು ಹೇಳುತ್ತಾನೆ. ಆ ಕಾರಬಾರಿ ದೇಸಗತಿಯನ್ನು ನಡೆಸಾಕ ನಾನು ಬೇಕು ಎಂದು ದೇಸಾಯರು ಮತ್ತು ಕಾರಬಾರಿಗಳು ಹಿಂಗೆ ನುಡಿದಾಗ ಅಂಜಿದ ದಂಣಾಯಕನು ಹೌದು ಬರಾಬರಿ ನೀವು ಬಲಿಯಲ್ಲ ನನ್ನ ಮನಿಯಾಗನು ಯಾರು ಬಲಿಯಲ್ಲ, ಎಂದು ಎಲ್ಲರೂ ಹಾರಿಕೊಂಡು ಶಾಸ್ತ್ರದವನನ್ನು ಮತ್ತೆ ಕೇಳುತ್ತಾರೆ. ಶಾಸ್ತ್ರ ಸೋಡಿ ಕಾಟುಕ ಜನರ ನರಮನುಷ್ಯ ಬೇಕು ಎಂದು ಹೇಳುತ್ತಾನೆ. ಕಾಟುಕರ ಜಾತಿಯ ಜನರ ಬಲಿ ಎಂದು ಸುದ್ದಿ ಉರಿನಲ್ಲಿ ಹಬ್ಬಿತ್ತಿದ್ದಂತೆ ಉರಿನ ಎಲ್ಲಾ ಕಾಟುಕ ಜಾತಿಯರು ರಾತ್ಮೋರಾತ್ಮಿ ಉರಿ ಬಿಟ್ಟು ಹೋಗುತ್ತಾರೆ. ಆಗ ಉರಿನ ಸ್ವೇಮುರ್ಚಿ ಕೆಡುತ್ತದೆ. ಆಗ ದೇಸಾಯಿ ಬಂದು ಕಾರಬಾರಿಯನ್ನು ಕರೆಸಿ ದೇಸಗತಿಯ ಗತಿಯನ್ನು ಸುರಿತು ಹೇಳುತ್ತಾನೆ. ಆಗ ಕಾರಬಾರಿ ದೇಸಾಯಿಗೆ ಧೈರ್ಯ ಹೇಳಿ ಡಂಣಾಯಕನನ್ನು ಕರೆದು ಹೀಗೆ ಹೇಳುತ್ತಾನೆ ವಾಡೆಕ್ಕೆ ಕಾವಲುಗಳ ವ್ಯವಸ್ಥೆಯಾಗಬೇಕು, ಎಲ್ಲದಕ್ಕಿಂತ ಮುಖ್ಯವಾದುದು ಇಂದು ಚೌತಿ ಇಂದಿಗೆ ಇದು ದಿನದಲ್ಲೇ ರಾಮನವಮಿ ಈ ಮುಹೂರ್ತಕ್ಕೆ ತೇರ ಎಳೀಲಿಕೆಬೇಕು ಅಂತ ದೇಸಾಯರು ಹೇಳಾರು. ಅದಕ್ಕೆ ಹೆಣ್ಣು ಗಂಡೆಂಬುವ ಭೇದ ಇಲ್ಲ ಸಣ್ಣವರು ದೊಡ್ಡವರು ಎಂಬ ವಯಸ್ಸಿನ ನಿಬಂಧ ಇಲ್ಲ, ಉತ್ತಮರ ಕುಲದವರು ಮಾತ್ರ ಬ್ಯಾಡ ಅಂದರೆ ಕಾಟುಕ ಕುಲದ ಒಂದು ಇಸಮನ್ನ ಹಿಡಿದು ತೇರಿನ ಬಲಿಗೆ ತರಬೇಕು ಎಂದು ಹೇಳುತ್ತಾನೆ. ಆದರೆ ಡಂಣಾಯಕನು ಬಲಿಯಾಗುವ ಮನುಷ್ಯನ್ನು ಮುಡುಕುವದು ಕಷ್ಟವಾಗುತ್ತದೆ. ಈ ವಿಷಯ ಡಂಣಾಯಕನ ಹೆಂಡತಿಗೆ ಅಂದರೆ ಪಾರವ್ವಳಿಗೆ ತಿಳಿಯುತ್ತದೆ. ಆಗ ಪಾರವ್ವ ಡಂಣಾಯಕನಿಗೆ ಧೈರ್ಯ ಹೇಳುತ್ತಾಳೆ. ಆಗ ಪಾರವ್ವ ಉರಿ ಗುಡಿಯ ಹತ್ತಿರ ಹೋಗಿ ಅಲ್ಲಿ ಗೊಂಬಿ ರಾಮರ ದ್ಯಾವಯ್ನನ ಸೂತಕದ ಗೊಂಬಿ ಆಟ ನೋಡಲಿಕ್ಕೆ ಮಂದಿಯನ್ನುವರು ಇಲ್ಲದೆ ಉಟಕ್ಕೆ ಗತಿ ಇಲ್ಲದೆ ಒಂಬತ್ತು ಮಕ್ಕಳು ಮತ್ತೆ ಹೊಟ್ಟಿಯೋಳಗೊಂದು ಹೀಗೆ ದ್ಯಾವಯ್ನನ ಬಡತನ ಕಂಡು ಈ ಎಲ್ಲಾ ಧಾನ್ಯ ಕೊಟ್ಟು ಆ ಡಂನಾಯಕ ಅಂಬುವವ ಹೆಂಡ್ತಿ ಪಾರೋತ್ವವ್ವ ಮೆಲ್ಲಗೆ ಬಲೆಯ ಹಣೆಯುತ್ತಿದ್ದಳು.

“ಹಿರಿಯ ಮಗನನ್ನ ಸ್ವಾಮಿ ತೇರಿಗೆ ನೀಡೋ.
 ಮೂಡಲ ಸೀಮೆಯ ಮೂರೆಕರೆ ಭೂಮಿ
 ಶಿವಶಿವ ಮಾಡೇವೈ
 ಹಿರಿಯ ಮಗನನ್ನ ಕೊಡಲಾರೆ ತಾಯಿ
 ಕಡೆಯ ಮಗನನ್ನರ ಸ್ವಾಮಿಗೆ ಕೊಡಬಾರೆ
 ಪದುವಣ ದಿಕ್ಕಿಗೆ ಅರೆಕರೆ ಭೂಮಿ
 ಮಲಿಯ ಕುಡಿಯುವ ಕಂಡ ಕೊಡಲಾರೆ ತಾಯಿ
 ನಡಕಿನ ಮಗನನ್ನ ಸ್ವಾಮಿಗೆ ಹೊಡಬಾರೆ
 ತೆಂಬಿನ ದಿಕ್ಕಿನ್ನಾಗೆ ಎಂಟಿಕರೆ ಭೂಮಿ
 ಕೊಡೇನು ಬಿಡು ತಾಯಿ ಇದನೇಯ ಮಗನ
 ಸ್ವಾಮಿ ಕೊಟ್ಟಿದ್ದ ಸ್ವಾಮಿಗೆ ಅರುಪಣ”

ಹೀಗೆ ಉಪಾಯದಂತೆ ಪಾರ್ವತೀವ್ಯಾಗೆ ಗೊಂಬಿ ದ್ಯಾವಯ್ಯನ ಮಗನನ್ನ ಬಲಿ
 ಕೊಡಲು ಒಟ್ಟಿಸಿಕೊಂಡು ಗಂಡ ದಂಣಾಯಕನಿಗೆ ಹೇಳಿ ಅವರು ಉಂಟು
 ಹೋಗದಂಗೆ ನೋಡಿಕೊಳ್ಳಲು ಕಾವಲಿರಿಸಲು ಹೇಳುತ್ತಾಳೆ. ಹೀಗೆ ದ್ಯಾವಯ್ಯನ
 ಇದನೇಯ ಮಗ ಚಂದ್ರನನ್ನ ತೇರಿಗೆ ಬಲಿ ಕೊಡಲಾಗುತ್ತದೆ. ಧರಮನಟ್ಟಿ
 ದೇಸಾಯರು ದ್ಯಾವಪ್ರಾನಿಗೆ ಈ ಜಗತ್ತಿನ್ನಾಗ ಸೂರ್ಯ ಚಂದ್ರಮರು ಇರುವ ತನಕ
 ಮುಗಿಲಿನ್ನಾಗ ನಕ್ಕಿತ್ತಗಳು ಇರುವ ತನಕ ಭೂಮಿಯ ಮೇಲೆ ಧರಮನಟ್ಟಿಯ
 ದೇಸಗತಿ ಇರುತ್ತದೆ.

ಧರಮನಟ್ಟಿಯ ದೇಸಾಯರ ನೆಲ್ಲಿನ್ನಾಗ ವಿಶ್ವಲ ಸ್ವಾಮಿಯ ತೇರು ದ್ಯಾವಪ್ರಾನ
 ವಂಶಸ್ಥರು ಎಲ್ಲೆ ಇರಲಿ ಅವರು ಧರಮನಟ್ಟಿಯ ವಿಶ್ವಲ ಸ್ವಾಮಿಯ ತೇರಿಗೆ ಬಂದು
 ಒದಗಬೇಕು ಗೊಂಬಿರಾಮರ ದ್ಯಾವಪ್ರಾನ ವಂಶಸ್ಥರು ಧರಮನಟ್ಟಿಯಲ್ಲಿ ಜೀತ್ತ
 ಶುಕ್ಕ ನವಮೀ ಮೂರ್ತಿದಾಗ ಎಳೆಯುವಂಧ ವಿಶ್ವಲ ಸ್ವಾಮಿಯ ತೇರಿಗೆ ಬಂದು
 ಆ ತೇರಿನ ಗಾಲಿಗೆ ತಮ್ಮ ತಲೆಯನ್ನ ಒಡೆದು ನೋಸಲಿನಿಂದ ಬಸಿಯುವಂತೆ
 ಹಸಿಂ ರಕ್ತವನ್ನ ಬಲಗೈ ಹೆಚ್ಚಿನ ಮ್ಯಾಲೆ ಧರಿಸಿ ಅದರಲ್ಲೇ ಸ್ವಾಮಿಯ ರಥದ
 ಮೂಡಣ ದಿಕ್ಕಿನ ಮುಖಿಕೆ ತಿಲಕವನ್ನು ಇಡಬೇಕು. ಈ ರಗತ ತಿಳಕದ ಸೇವಾ
 ಅನ್ನೋದು ಜಗತ್ತು ಅನ್ನೋದು ಪ್ರಭಯ ಆಗಿ ನಾಶ ಆಗೋತನಕ ಸೂರ್ಯ
 ಚಂದ್ರಮ ಚುಕ್ಕಿ ಇರುವ ತನಕ ಅನುಭಾವಾಗಿ ನಡೆಯತಕ್ಕದೆಂದು ಹೇಳಿಕೆ
 ಪತ್ರವನ್ನ ಬರೆಸುತ್ತಾನೆ ರಂಗೋಪಟವಧನ ದೇಸಾಯಿಯವರು.

ರಕ್ತ ತಿಲಕದ ವಿಷಯ ಏನೆಂದರೆ ದ್ಯಾವಪ್ರಾನ ಪ್ರತಿ ವರ್ಷದಂತೆ ತೇರನ್ನು
 ಎಳೆಯುವ ಮೂರ್ತಿದ ಎರಡುದಿನ ಮನೆ ಬಿಟ್ಟು ಬೇರೆ ಬೇರೆ ಮತ ದೇವರಿಗೆ

ಹೋಗಿ ರಕ್ತದ ಶುದ್ಧಿ ಮಾಡಿಕೊಂಡು ಧರುವನಟ್ಟಿಗೆ ಬಂದು ತನ್ನ ನೋಸಲನ್ನು ತೇರಿನ ಗಾಲಿಗೆ ಒಡೆದು ಅದರಿಂದ ಬರುವ ರಕ್ತವನ್ನು ಬಲಗೈ ಹೆಚ್ಚಿಸಿನಿಂದ ವಿಶ್ವಲ ದೇವರ ತೇರಿಗೆ ಬಲಗಡೆ ಗಾಲಿಗೆ ಹಚ್ಚಿಸುವುದು ಈ ಕಾರ್ಯ ಆದರೆ ರಕ್ತ ತಿಲಕ ಆದ ನಂತರ ತೇರನ್ನು ಎಳೆಯುತ್ತಿದ್ದರು.

ಈ ಬಂದು ಕಾರ್ಯದಿಂದಾಗಿ ದ್ಯಾವಪ್ಪನನ್ನು ಮಹಾನ್ ಮರುಷನನ್ನಾಗಿ ಮಾಡಿಬಿಟ್ಟರು ಅವನಿಗೆ ನಮಸ್ಕರಿಸುವುದು, ದವಸಧಾನ್ಯಗಳನ್ನು ಕೊಡುವುದು, ನೀನು ದೊಡ್ಡ ಮನುಷ್ಯ ಎಂದು ಪಟ್ಟ ಕಟ್ಟಿ ರಕ್ತತಿಲಕದ ಕಾರ್ಯವನ್ನು ಇನ್ನೂ ಶ್ರದ್ಧಿಯಿಂದ ಮಾಡುವಂತೆ ಪ್ರೇರಣಿಸಿದರು. ಇದರಿಂದ ದ್ಯಾವಪ್ಪನ ಮೇಲೆ ಗೌರವ ಕಡಿಮೆಯಾಗಿ ಅವನಿಗೆ ಬರುತ್ತಿರುವ ದವಸದಾನ್ಯಗಳು ಬರಲಾರದೇ ಹೋಯಿತು. ಇದರಿಂದ ಧರುವನಟ್ಟಿಯ ತೇರಿನ ರಕ್ತತಿಲಕದ ಮೇಲೆ ನಿರುತ್ತಾವ ಹೊಂದಿ ಮುಂದೆ ದ್ಯಾವಪ್ಪ ತನ್ನ ತಾಯಿಯ ಮೇಲೆ ಸಂಶಯವನ್ನು ಹೊಂದಿ ತಾಯಿಯನ್ನು ಕೊಲೆ ಮಾಡಲು ಹೋಗುವುದು, ತಾಯಿ ಉಂಟಾನ ಗೌಡನ ಆಶ್ರಯದಲ್ಲಿ ಇರುವುದು ಮತ್ತೆ ದ್ಯಾವಪ್ಪ ಉಂಟಾನ ಚಳುವಳಿಯಲ್ಲಿ ಭಾಗಿಯಾಗುವುದು ನಂತರ ದೇವಸ್ಥಾನದ ಕರ್ಮಿಗಳಿಯವರು ರಕ್ತತಿಲಕದ ಸೇವಕ್ಕಾಗಿ ಹಣ ಕೊಡುವುದು, ಅದಕ್ಕಾಗಿ ತೇರಿನ ಸೇವಕ್ಕೆ ಬರುತ್ತಿರುತ್ತಾನೆ. ಒಂದು ದಿನ ವಿಶ್ವಲದೇವರ ಗುಡಿಯ ಆಭರಣಗಳು ಕಳುವಾಗುತ್ತವೆ. ಈ ಅಪರಾದವು ದ್ಯಾವನ ಮೇಲೆ ಬರುತ್ತದೆ, ಹೀಗೆ ಕಢಿಯು ಮುಂದುವರೆಯುತ್ತದೆ.

ಈ ತೇರು ಕಾದಂಬರಿಯನ್ನು ಹೀಗೆ ಗೃಹಿಸಬಹುದು, ತೇರು ನಿಮಾರಣಾದ ಪ್ರಥಮ ವರ್ಷದಲ್ಲಿ ತೇರನ್ನು ಎಳೆಯಲು ಸಾಧ್ಯವಾಗುವುದಿಲ್ಲ ಕಾರಣ ತೇರು ಬ್ಯಾಹತ್ ಆಗಿರುತ್ತದೆ. ಅಲ್ಲಿ ನೇರೆದಿರುವಂತಹ ಜನರ ಪ್ರಮಾಣ ಕಡಿಯಾಗಿದ್ದ ತೇರನ್ನು ಸಾಗಿಸಲು ಸಾಧ್ಯವಾಗಿರಲಿಕ್ಕಿಲ್ಲ ಆದರೆ ನರಬಲೀಯನ್ನು ತೇರು ಬೇಡುತ್ತದೆಯಂದು ತಿಳಿದು ತೇರಿಗೆ ದ್ಯಾವಪ್ಪನ ಮಗನಾದ ಚಂಡಾಮನನ್ನು ಬಲಿಕೊಡುವುದೆಂದು ತಿಳಿದು ಈ ನರಮನುಷ್ಯನ ಬಲಿಕೊಡುವುದ ನೋಡಲೆಂದು ಅಪಾರ ಜನ ನೇರೆದು ತೇರನ್ನು ಎಳೆಯುವ ಶಕ್ತಿಯು ಹೆಚ್ಚಿಸಿ ತೇರು ಸಾಗಿರಬಹುದು, ಆದರೆ ಹಿಂದೆ ಡಂಣಾಯಕನು ಆರನೂರು ಅಶ್ವ ಮತ್ತು ಆರನೂರು ಎತ್ತಗಳಿಂದ ತೇರನ್ನು ಎಳೆಸುವ ಕಾರ್ಯವನ್ನು ಮಾಡಿರುತ್ತಾರೆ ಆದರೂ ಸಹ ತೇರು ನೆಲವನ್ನು ಬಿಟ್ಟು ಮುಂದಕ್ಕೆ ಬರುವುದಿಲ್ಲ. ಇದರಿಂದ ತೇರಿನ ಮೇಲೆ ಶಾಸ್ತ್ರಕಾರನ ಪ್ರಕಾರ ದ್ಯೇವತ್ತದ ಪ್ರಭಾವ ಇರಬಹುದೇ ಎಂದು ನಂಬಬಹುದಾಗಿರುತ್ತದೆ, ಇದೇ ವಾಸ್ತವಿಕ ಸತ್ಯವಾಗಿರುತ್ತದೆ.

ಅಧಾರ ಗ್ರಂಥ:

1. ತೇರು (ಕಾದಂಬರಿ), ರಾಷ್ಟ್ರವೇಂದ್ರ ಪಾಟೀಲ್, ಅನಂದಕೆಂದ ಗ್ರಂಥಮಾಲೆ, ಮಲ್ಲಾಡಹಳ್ಳಿ, 2003.
2. ದೇಸಗತಿ ಮಾಯಿಯ ಮುಖಗಳು, ರಾಷ್ಟ್ರವೇಂದ್ರ ಪಾಟೀಲ್, ಅನಂದಕೆಂದ ಗ್ರಂಥಮಾಲೆ, ಮಲ್ಲಾಡಹಳ್ಳಿ, 2000.